



ಕರ್ಥ

# ಪ್ರಸ್ತುತಿಕ್ಕಾದ್ಯ

■ ವಿಜಯಶ್ರೀ ಹಾಲಾಡಿ

ಕರ್ತೃ: ಎನ್.ವಿ.ಹೂಗಾರ್

ವೈಶಾಲಿಗೆ ಘಷಣೆ ವಚ್ಚರವಾಯಿತು. ಮಂಚಕ್ಕೆ ಪ್ರಾಳಂಟಕೊಂಡೇ ಇದ್ದ ವಿಶಾಲವಾದ ಕಿಟಕಿಯಲ್ಲಿ ದರಲೆಹಕ್ಕಿಗಳ ಗಲಾಟೆ ನಿದ್ದೆಯನ್ನು ತುಂಡರಿಸಿತ್ತು. ಟೆಚ್‌ಲೋ ಮೇಲಿದ್ದ ಮೊಚ್ಚೆಲ್ ತಡವಿ ನೋಡಿದಳು. ಆಗಲೇ ಒಂಬತ್ತು. ಇರಲಿ, ಹೇಗೂ ಭಾನುವಾರ... ಅವಳಿಗೆ ಬೆರೆನನ್ನು ಯೋಚಿಸಲು ಇವ್ವಾಗಲಿಲ್ಲ. ಮೈಮನಸ್ಸು ತುಂಬಿದ ಭಾವ. ದೇಹವೆಲ್ಲ ಭಾರವೋ ಅಥವಾ ಹಗುರವೋ ಅದೂ ತೀಳಿಯುತ್ತಿಲ್ಲ. ಹೊಚ್ಚಿ ಸವರಿಕೊಂಡಳು. ಕಂದನ ಚಲನೆ, ಒಡೆತ, ಗಭ್ರಕೊಲಿದೊಳಗೆ ಮುದುದಿ ಮಲಗಿದ ತನ್ನದೇ ಮಗು. ಮೈಮುರಿ ತೆಗೆದು ಮತ್ತು ಮೈ ಹೊತ್ತು ಅದೇ ಕನಸು ಮುಂದುವರಿಸುವ ಆ. ಗುಂಡಗುಂಡಗೆ ಮೈಕೆ ತುಂಬಿಕೊಂಡ ತಾನು, ‘ವೈಶಾಲಿ ಜೋಪಾನ’ ಅಮೃನ ಅಕ್ಕರೆ, ‘ಹೇ ನಿಧಾನ ವೈಶ್ಲೋ’ ಸಂದೀಪನ ಉಪಕಾರ. ಹೆಚ್ಚಿಯಿಟ್ಟಿಲ್ಲ ಮಗುವಿನ ಕಂಪನ. ಅದ್ಯಾರ್ಥಾರೋ ಒಂದು ಆರತಿ ಮಾಡಿದರು. ಅಪರೂಪಕ್ಕೆ ಹೂ ಮುಡಿದು ಅಲಂಕರಿಸಿಕೊಂಡ ತಾನು! ‘ವೈಶಾಲೀ’ ಅಮೃ ರೂಪಿನ ಬಾಗಿಲು

ಬಡಿಯುತ್ತಿದ್ದರು. ‘ಬಾರೇ, ಭಾನುವಾರ ಅಂತ ಮಧ್ಯಾಹ್ನದವರಗೆ ಮಲಗಿಡಿದೇದ, ಮಷಾಲೆದೊಂದೆ ರೆಡಿ ಮಾಡಿದೇನೆ. ಮುಖಿ ತೊಳೆಳ್ಳೇ. ‘ಬಂದ ಕಣಮ್ಮೆ’ ಅಂದರೂ ಅವಳಿಗೆ ಕನಸನ್ನು ಎದೆಗಿಬ್ಬಿ ಅಳ್ಳೆ ಕೂತುಬಿಡಬೇಕನಿಸಿತು

ಇಂತಿಂದ್ದೇ ಕನಸು ಮೊತ್ತಮಾಡಲು ಬಂದದ್ದು ಅಪರೇಶನ ಮಾಡುವುದು ಅನಿವಾರ್ಯ ಎಂದು ಡಾಕ್ಟರ್ ತಲೆಯಲ್ಲಾಡಿದಿದ ಆ ಸಂಜೆ. ‘ಹೆಚ್ಚಿಂದರೆ ಇನ್ನು ಮಾರು ತಿಂಗಳು ಕಾಯಿಬಹುದು. ಅವು ರಲ್ಲಿ ಸರ್ಜರಿ ಮಾಡಿಕೊಳ್ಳಿ. ಇಲ್ಲವಾದರೆ ಪ್ರಾಣಕ್ಕೆ ಅಪಾಯ. ವೈಶಾಲಿ ಬಿ ಬ್ರೈವ್’ ಎಂದು ಡಾ. ತೆರೇಸಾ ಕೈ ಅದುಮಿದಾಗ ಬಿಕ್ಕಿಸುತ್ತ ಸಂದೀಪನ ಹೆಗಲಿಗರಿದ್ದಳು. ನೋವ್ ಮರಸಲೆಂದು ತನ್ನನ್ನು, ಅಮೃನ್ನು ಹೋಟೆಲಿಗೆ ಕರೆದೊಯ್ದಿ ಸಂದೀಪ ಅಂಜಲ್ ಮೀನು ಪ್ರೈ ಉಟ ಆದರ್ಥ ಮಾಡಿದ್ದು. ಆದರೆ ಒಂದು ಹೀಸನ್ನೂ ತಿನ್ನಲಾಗದೆ ‘ನಸನ್ನು ತುಸು ಹೊತ್ತು ಒಂಟಿಯಾಗಿ ಬಿಡಿ. ನೀವು ಉಟ ಮಾಡಿ’ ಎನ್ನತ್ತ ಹೊಚ್ಚಿಲ್ಲನ ಬಾಲ್ಯನಿಯ ಕತ್ತಲಿಗೆ ಹೋಗಿ ನಿಂತಿದ್ದಳು. ಶಕ್ತಿವೃಹದಂತೆ

ಕಾಳಿತ್ತಿದ್ದ ರಸ್ತೆಯನ್ನೂ ದಿಟ್ಟಿಸುತ್ತ ಟ್ರಾಫಿಕ್ ಲೈಟ್‌ಗಳು, ಇರುವ ಸಾಲಿನತೆ ಹರಿವ ವಾಹನಗಳು, ಆಟಕೆಗಳಂತೆ ಚಲಿಸುವ ಜನರು ಎಲ್ಲವನ್ನೂ ಆರನೇ ಮಹಡಿಯಿಂದ ನೇಡುತ್ತ ಕಗ್ಗತ್ತಲ ಮೌನವೋಂದು ತನ್ನೊಳಗೆ ಪ್ರವೇಶಿಸಿದ ಅನುಭವವಾಗಿತ್ತು. ಸಂದೀಪನ ಕಾರಿನಲ್ಲಿ ಅಮೃನ ಜೊತೆ ಕುಳಿತಾಗಲೂ ಅಪ್ಪೇ, ಒಂದು ಗಂಟೆಯ ಪ್ರಯಾಣದಲ್ಲಿ ಬಬ್ಬರೂ ಒಂದೂ ಮಾತಾಡಲಿಲ್ಲ. ಗಷ್ಟೆನ್ನುವ ರಾತ್ರಿಯನ್ನು ತೀಕ್ಷ್ಣವಾಗಿ ನೇಡುತ್ತ ತನ್ನೊಳಗೆ ನಡೆಯುತ್ತಿದ್ದ ಯುದ್ಧವನ್ನು ಗಮನಿಸುತ್ತಿದ್ದಳು ವೈಶಾಲಿ ಗೇಟಿನವರಗೆ ಕಾರು ತಂದು ಇಳಿಸಿ ಮನಸೋಳಗೂ ಬರದೆ ಸಂದೀಪ ಹೊರಟುಹೋಗಿದ್ದು. ‘ಮತ್ತೆ ಸಿಗುತ್ತೇನೇ ರೆಸ್ಪ್ರೋ ಮಾಡು ವೈಶಾ ಬಾಯ್’ ಎಂದು ಅವನು ಹೊರಟುಹೋದ ಹೊತ್ತಲ್ಲಿ ಗಿಡದಿಂದ ಬಿದ್ದ ಮಿತಾಯಿ ಹೂವಿನ ಮೋಗ್ನಿಂದನ್ನು ಕಾಣುತ್ತ ನಿಂತಿದ್ದಳು ಅವಳು.

\*\*\*

‘ಅಮೃ, ಬೆಳಂದಿಗಳು ಚೆನ್ನಾಗಿದೆ. ಟೆರೇಸಾ’